



ನಾಯ್ಕರ ಜೀವಜಲದ ತೀರ್ಪೋರಿ

ಬೆವರಿನ ಶ್ರಮದ ದಾಖಲೆ

- ಅಡ್ಡನಡ್ಡದ ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಮಹಾಲಿಂಗ ನಾಯ್ಕರಿಗೆ 2004ರಲ್ಲೇ 'ವಾರಣಾಶಿ ವರುಷದ ವ್ಯಕ್ತಿ' ಪುರಸ್ಕಾರ ನೀಡಿ ಸನ್ಮಾನಿಸಿತ್ತು. ಆ ಕಾಲಘಟ್ಟದಲ್ಲಿದು ದೊಡ್ಡ ಗೌರವ.
- ಕರ್ನಾಟಕ ಸರ್ಕಾರವು ನೀರಿನ ಸಮರ್ಥ ಬಳಕೆಗಾಗಿ 'ಕೃಷಿ ಪಂಡಿತ' ಪ್ರಶಸ್ತಿ ನೀಡಿದೆ.
- ದೂರದರ್ಶನವು ನಾಯ್ಕರ ಏಕವ್ಯಕ್ತಿ ಸಾಧನೆಯನ್ನು ತನ್ನ 'ವಾಟರ್ ವಾರಿಯರ್' ಸೀರೀಸ್‌ನಲ್ಲಿ ಬಿತ್ತರಿಸಿದೆ.
- ಮೈಸೂರು ವಿಶ್ವವಿದ್ಯಾಲಯದ ಬಹುಮಾಧ್ಯಮ ವಿದ್ಯುನ್ಮಾನ ಸಂಶೋಧನಾ ಕೇಂದ್ರವು ಮಹಾಲಿಂಗ ನಾಯ್ಕರ ಕುರಿತು 'ಇನ್‌ಕ್ವಿರಿಬಲ್ ಟೇಲ್ ಆಫ್ ಎ ವಾಟರ್ ವಾರಿಯರ್' ಸಾಕ್ಷ್ಯಚಿತ್ರ ನಿರ್ಮಿಸಿತ್ತು. ಇದಕ್ಕೆ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವದಲ್ಲಿ ಜ್ಯೂರಿ ಸ್ಟೆಷಲ್ ಮೆನ್ಟನ್ ಪ್ರಶಸ್ತಿ ಲಭಿಸಿತ್ತು.
- ಹಿರಿಯ ಪತ್ರಕರ್ತ ಶ್ರೀ ಪಡೆಯವರು ನಾಯ್ಕರ ಕೃಷಿ ಬದುಕಿಗೆ 'ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ' ಪುಸ್ತಿಕೆಯಲ್ಲಿ ಬೆಳಕು ಹಾಕಿದ್ದಾರೆ. ಇದನ್ನು ಕೃಷಿ ಮಾಧ್ಯಮ ಕೇಂದ್ರವು ಪ್ರಕಾಶಿಸಿದೆ.

ಎಲ್ಲರೂ ವಿವಾಹಿತರು. 'ನಾಬಿಬ್ಬರೂ ಶಾಲಾ ಮೆಟ್ಟಿಲು ಹತ್ತಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳು ನಮ್ಮಂತೆ ಅಕ್ಷರಹೀನರಾಗಕೂಡದು. ಅವರನ್ನೆಲ್ಲಾ ಯಥಾಸಾಧ್ಯ ಓದಿಸಿದ್ದೇನೆ. ಈಗ ಅಕ್ಷರದ ವಿಚಾರದಲ್ಲಿ ನನಗವರು ಆಸರೆ' ಎಂದರು.

ಎರಡು ದಶಕದ ಹಿಂದೆ ತೆಂಗಿನ ಮರದಿಂದ ಬಿದ್ದು ಗಾಯ ಮಾಡಿಕೊಂಡಿದ್ದರು. ಸೊಂಟದ ತ್ರಾಣ ಕಡಿಮೆಯಾಗಿ ಹೊರಗಿನ ತೋಟಗಳಲ್ಲಿ ಮರ ಏರುವ ಕೆಲಸಕ್ಕೆ ವಿದಾಯ. ತನ್ನ ಜಮೀನಿನಲ್ಲೇ ನಿರಂತರ ದುಡಿತ. ಮರವೇರಿ ಮಾಡುವ ಕೆಲಸಗಳನ್ನು ಕಷ್ಟಪಟ್ಟು, ಇಷ್ಟಪಟ್ಟು ಮಾಡುತ್ತಾರೆ. 'ಆದಾಯದಷ್ಟೇ ಬಿಚು' - ನಾಯ್ಕರ ಶ್ರಮ ಬದುಕಿನ ಯಶಸ್ವಿ ಸೂತ್ರ. 'ಕನಿಷ್ಠ ಐದು ರೂಪಾಯಿಯಾದರೂ ದಿನದ ಕೊನೆಗೆ ಉಳಿಯಬೇಕು. ಇದಕ್ಕೆ ತಕ್ಕಂತೆ ನಿತ್ಯದ ಆದಾಯ-ಖರ್ಚಿನ ಯೋಜನೆ ಮಾಡುತ್ತೇನೆ. ಪರರ ಹಂಗು ಬೇಡ. ತನ್ನ ಕಾಲ ಮೇಲೆ ನಿಲ್ಲಬೇಕು' - ಇದು ನಾಯ್ಕರ ಬ್ಯಾಲೆನ್ಸ್ ಶೀಟಿನ ಸಾರ.

ಬೋಳು ಗುಡ್ಡದ ಮೇಲೆ ನೀರಿನ ಸಂಪನ್ಮೂಲವನ್ನು ವೀಕ್ಷಿಸಲು ಬರುವ ರೈತರಿಗೆ ನಾಯ್ಕರು ಹೇಳುವುದು ಒಂದೇ ಮಾತು - 'ಮಳೆ ನೀರನ್ನು ಇಂಗಿಸಿ'. ಇದು ಅವರಿಗೆ ಹೇಳಿಕೊಟ್ಟ ಮಾತಲ್ಲ. ಅನುಭವದಿಂದ ಕಲಿತ ಪಾಠ.

ಬದುಕಿಗೆ ಗೌರವ

ನಾಯ್ಕರಲ್ಲಿ ಅನವಶ್ಯಕ ಹರಟೆಯಿಲ್ಲ. ಪರದೂಷಣೆಯಿಲ್ಲ. ಲೋಕದಲ್ಲಿ ಏನಾಗುತ್ತದೆ ಎಂಬುದನ್ನು ಟೀವಿಯಿಂದ ಅರಿತರೂ, 'ತನಗೇನು ಬೇಕು' ಎಂಬ ಅರಿವಿನ ಅಲಾರಂ ಓಡುತ್ತಿರುತ್ತದೆ. ಮನೆ ಕಟ್ಟುವಾಗ ಸಂಬಂಧಿಕರಿಂದ ಒಂದಷ್ಟು ಕೈಕಡ ಪಡೆದುದು ಬಿಟ್ಟರೆ ಮಿಕ್ಕಂತೆ ಸಾಲಕ್ಕಾಗಿ ಬ್ಯಾಂಕಿಗೆ

ಅಲೆದಿಲ್ಲ; ಸಬ್ಸಿಡಿ, ಸಹಾಯಧನಕ್ಕಾಗಿ ಕಚೇರಿಗಳಿಗೆ ತಿರುಗಾಡಿಲ್ಲ.

ನಾಯ್ಕರ ಕೃಷಿಯಲ್ಲಿ ಕಣ್ಣಿಗೆ ಕಾಣುವಂತಾದ್ದು ಏನಿಲ್ಲದಿರಬಹುದು. ಆದರೆ 'ಬದುಕೇ ಛಲ'ವಾಗಿ, ಬೋಳು ಗುಡ್ಡದಲ್ಲಿ ಹಸಿರೆಬ್ಬಿಸಿದ, ನೀರುಕ್ಕಿಸಿದ, ಇದ್ದ ಉತ್ಪತ್ತಿಯಲ್ಲಿ ನಗುನಗುತ್ತಾ ಬದುಕುವ ಇವರ ಕುಟುಂಬದ 'ಸ್ವಾವಲಂಬಿ ಜೀವನ'ದಲ್ಲಿ ಸಂದೇಶವಿದೆ. ಈ ಬದುಕಿಗೆ ಈಗ ಪದಶ್ರೀ ಗೌರವ.

'ನಾನು ಪ್ರಶಸ್ತಿಗಾಗಿ ಕೃಷಿ ಮಾಡಲಿಲ್ಲ. ಬದುಕಿಗಾಗಿ ಮಾಡಿದೆ. ಪ್ರಶಸ್ತಿ ಬಂದುದು ಖುಷಿಯಾಗಿದೆ. ಆದರೆ ವೀಕ್ಷಕರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಸಹಜವಾದರೂ ಇದರಿಂದ ಕೃಷಿ ಕೆಲಸಗಳು ಬಾಕಿಯಾಗಿವೆ. ಸಕಾಲಕ್ಕೆ ಕೃಷಿ ಕೆಲಸಗಳು ಸಾಗಬೇಕಲ್ಲಾ' ಎನ್ನುತ್ತಾ, 'ನೋಡಿ. ಇದು ಸುರಂಗದ ನೀರು. ಇದಕ್ಕಿಂತ ಶುದ್ಧವಾದ ನೀರು ಬೇರೆ ಸಿಗಲಾರದು. ಇದನ್ನು ಕುಡಿಯಿರಿ' ಎಂದು ನಾಯ್ಕರು ಬೀಳ್ಕೊಡುತ್ತಾ, ಮನೆಯ ಹಿಂದಿನ ಗುಡ್ಡವನ್ನು ಏರಿದರು, ಬಾಕಿಯುಳಿದ ಕೃಷಿ ಕೆಲಸಗಳನ್ನು ಪೂರೈಸಲು!

ಅದೇ ಹೊತ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್ ರೇಡಿಯೋ' ಕಾರ್ಯಕ್ರಮ (ಜನವರಿ 30) ಪ್ರಸಾರವಾಗುತ್ತಿತ್ತು. ಅದರಲ್ಲಿ ಪ್ರಧಾನಿಯವರು ನಾಲ್ಕು ದಶಕಗಳ ಪರಿಶ್ರಮದ ಮೂಲಕ ಬೆಟ್ಟದಿಂದ ನೀರು ಬಗೆದು, ಬರಡು ಭೂಮಿಯನ್ನು ಫಲವತ್ತಾಗಿ ತೋಟ ಮಾಡಿದ ಮಹಾಲಿಂಗ ನಾಯ್ಕರ ಸಾಹಸ ಮತ್ತು ಮಣ್ಣಿನ ಸೇವೆಯ ಪದಶ್ರೀ ಪುರಸ್ಕಾರದಿಂದಾಗಿ ವಿಶ್ವಕ್ಕೆ ಪರಿಚಯವಾಗಿದೆ ಎಂದು ಶ್ಲಾಘಿಸಿದ್ದರು.

ಪ್ರತಿಕ್ರಿಯೆ: feedback@sudha.co.in